

ಅಲೋಪತ್ರಿಯೇತರ ವೈದ್ಯರಿಗೆ ಸಾಮಾನ್ಯ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸಲು ಕೇಂದ್ರದ ಅವಕಾಶ - ಒಂದು ಅವಲೋಕನ

(Socioeconomic Research Article)

ವಿಜಯ ಸರೋದೆ, ಸಿರವಾರ

ಪತ್ರಕರ್ತೆ ಮತ್ತು ಪತ್ರಿಕೋದ್ಯಮ, ರಾಯಚೂರು ವಿಶ್ವವಿದ್ಯಾಲಯ, ರಾಯಚೂರು

ಪೀಠಿಕೆ:

ಆಯುವೇದದ ಕೆಲವು ನಿರ್ದಿಷ್ಟ ವಿಭಾಗಗಳಲ್ಲಿ ಅಧ್ಯಯನ ಮಾಡಿರುವ ಸಾಂಪ್ರದೇಶಿಕ ಪದಲೀಧರ ಆಯುಷ್ಟ ವೈದ್ಯರಿಗೆ ಒಂದು ಸರಳ ಶಸ್ತ್ರಚಿಕಿತ್ಸೆಗಳನ್ನು ಕೇಗೊಳ್ಳಲು ಬೇಕಾದ ತರಬೇತಿ ನೀಡಲು ಕೇಂದ್ರ ಸರ್ಕಾರ ಇತ್ತೀಚೆಗೆ ಅಧಿಸೂಚನೆಯೊಂದನ್ನು ಹೊರಡಿಸಿದೆ. ಹಾನಿಕರವಲ್ಲದ ಗಡ್ಡಗಳ ಫೇದನ, ಮೂಗು, ಕಿವಿ, ಗಂಟಲು ಮತ್ತು ಕಣ್ಣ ಸೇರಿದಂತೆ ಒಟ್ಟು 39 ಸರಳ ಶಸ್ತ್ರಚಿಕಿತ್ಸೆಗಳನ್ನು ಇದು ಒಳಗೊಂಡಿದ್ದು, ಸದ್ಯ ಈ ವಿಚಾರ ಆಧುನಿಕ ಶಸ್ತ್ರಚಿಕಿತ್ಸೆಯ ಕೆಂಗಣಿಗೆ ಕಾರಣವಾಗಿದೆ.

ಆಯುಷ್ಟ ಸಚಿವಾಲಯದ ಅಡಿಯಲ್ಲಿ ಸಾಂಪ್ರದೇಶಿಕ ಪದಲೀಧರ ಆಯುಷ್ಟ ಇಂಡಿಯನ್ ಮೆಡಿಸಿನ್(CCIM) ನವೆಂಬರ್-2020ರ ಗೆಂಟ್ ಅಧಿಸೂಚನೆಯಲ್ಲಿ 39 ಸಾಮಾನ್ಯ ಶಸ್ತ್ರಚಿಕಿತ್ಸೆಗಳು ಹಾಗೂ ಕಣ್ಣ, ಕಿವಿ, ಮೂಗು ಮತ್ತು ಗಂಟಲು ಒಳಗೊಂಡಂತೆ ಸುಮಾರು 19 ಶಸ್ತ್ರಚಿಕಿತ್ಸೆಗಳನ್ನು ಪಟ್ಟಿ ಮಾಡಿದ್ದು, ಇಂಡಿಯನ್ ಮೆಡಿಸಿನ್ ಸಂಪ್ರದಾಯ ಕೌನ್ಸಿಲ್ (ಸಾಂಪ್ರದೇಶಿಕ ಆಯುವೇದ ಶಿಕ್ಷಣ) 2016ರ ನಿಯಮಗಳಿಗೆ ತಿದ್ದುವಡಿ ಮಾಡಿದೆ. ಸರ್ಕಾರದ ಈ ನಿರ್ದಾರಕ್ಕೆ ಆಧುನಿಕ ವೈದ್ಯಕೀಯ ವಿಜ್ಞಾನ ವೈದ್ಯರ ಅತಿದೊಡ್ಡ ಸಂಸ್ಥೆಯಾದ ಭಾರತೀಯ ವೈದ್ಯಕೀಯ ಸಂಖ್ಯೆ ಹಾಗೂ ದೇಶಾದ್ಯಂತ ಅಲೋಪತ್ರಿ ವೈದ್ಯರಿಂದ ತೀವ್ರ ಟೀಕೆ ವೈಕ್ಯಾಮಿಗಳಿಗೆ ತಿದ್ದುವಡಿ ಮಾಡಿದೆ. ಈ ಕುಮವನ್ನು ಖಂಡಿಸಿರುವ IMA "ಹಿಂಬಾಗಿಲಿನ ಮೂಲಕ ಆಧುನಿಕ ವೈದ್ಯ ವಿಜ್ಞಾನವನ್ನು ಹತ್ತಿಕ್ಷುಪುದು" ಮತ್ತು "ವ್ಯವಸ್ಥೆಗಳನ್ನು ಲೀಕ್ಷಣ ಮಾಡುವ ಹಿಮ್ಮತ್ವ ಹಜ್ಜೆ" ಎಂದು ವಿವರಿಸಿದೆ. ಸದ್ಯ ಈ ಆರ್ಥಿಕವನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿರುವ IMA, ತಮ್ಮ ಪಾಚಿನೆ ಗ್ರಂಥಗಳಿಂದ ತಮ್ಮೇ ಆದ ಶಸ್ತ್ರಚಿಕಿತ್ಸೆ ವಿಧಾನಗಳನ್ನು ಅಭಿವೃದ್ಧಿಪಡಿಸಿಕೊಳ್ಳುವಂತೆ ಮತ್ತು ಆಧುನಿಕ ವೈದ್ಯಕೀಯದ ಶಸ್ತ್ರಚಿಕಿತ್ಸೆ ವಿಧಾನಗಳನ್ನು ಒಳಗೊಂಡಂತೆ ಒತ್ತಾಯಿಸಿದೆ.

ವಿವರ:

ಕಳೆದ ಕೆಲವು ದಶಕಗಳಲ್ಲಿ ವೈದ್ಯಕೀಯ ತಂತ್ರಜ್ಞಾನದಲ್ಲಾದ ಪ್ರಗತಿಯು ಗುಣಪಡಿಸಲಾಗದು ಎಂದು ಪರಿಗಣಿಸಲಾಗಿದ್ದು ಅದೆಷ್ಟೂ ರೋಗ/ಅನಾರೋಗ್ಯ ಪರಿಸ್ಥಿತಿಗಳನ್ನು ಗುಣಪಡಿಸಲು ಸಾಧ್ಯ ಎನ್ನುವಂತೆ ಮಾಡಿದೆ. ಆದಾಗ್ಯೂ ಆ ಬಗೆಯ ಚಿಕಿತ್ಸೆಗಳ ವೆಚ್ಚವು ತುಂಬಾ ಹೆಚ್ಚಿದ್ದು, ಮಧ್ಯಮ ವರ್ಗದ ವ್ಯಕ್ತಿಗೆ ಅವುಗಳನ್ನು ಭರಿಸಲು ಅಸಾಧ್ಯವಾಗಿದೆ. ಈಗಿನ ಕಾಲಸಂದರ್ಭದಲ್ಲಿ ತಪಾಸಣೆ, ವೈದ್ಯಕೀಯ ಪರೀಕ್ಷೆಗಳು, ಜೈವಧಿಗಳು, ಶಸ್ತ್ರಚಿಕಿತ್ಸೆಗಳು ಎಲ್ಲವೂ ದುಂಡುವೆಚ್ಚಿದ್ದಾಗಿರುವುದರಿಂದ(ಅವುಗಳಿಗಾಗಿ ಲಕ್ಷಾಂತರ ರೂಪಾಯಿ ಹಣವನ್ನು ಖಚಿ ಮಾಡಬೇಕಿರುವುದರಿಂದ) ಆರೋಗ್ಯ ಸೌಲಭ್ಯಗಳು ಮಹತ್ವರಾಗಿ ವಿಕಸನಗೊಂಡಿದ್ದರೂ ಸಹ, ಅವುಗಳ ಕ್ರಿಯೆಗಳು ಹೆಚ್ಚಿನ ಭಾರತೀಯರಿಗೆ ತಲುಪಲು ಸಾಧ್ಯವಿಲ್ಲ ಎಂಬುದು ಸದ್ಯದ ಪರಿಸ್ಥಿತಿ. ಇನ್ ಇವುಗಳಲ್ಲಾದರಿಂದ ಪಾರಾಗಲು ಇತ್ತೀಚೆಗೆ ಆರೋಗ್ಯ ವಿವಾಹಾಲೀಸಿಗಳನ್ನು ಖರೀದಿಸುವ ಬಗ್ಗೆ ಬಗ್ಗೆ ಹೆಚ್ಚಿನ ಒಳವು ತೋರಿಸುತ್ತಿದ್ದಾರೆ.

2017ರ ಒಂದು ಅಂಶ-ಅಂಶದ ಪ್ರಕಾರ ಭಾರತದಲ್ಲಿ ಒಟ್ಟೊಂದು 31,560 ಶಾಸ್ತ್ರಚಿಕಿತ್ಸಕರಿದ್ದಾರೆ. 140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಆಧುನಿಕ ವೈದ್ಯಕೀಯ ಪದ್ಧತಿಯ(ಅಲೋಪತ್ರಿ) ವೈದ್ಯರಿರುವುದು ಕೇವಲ 12 ಲಕ್ಷ. ಅಂದರೆ ಸಾಲಿರ ಜನಸಂಖ್ಯೆಗೆ 0.77 ವೈದ್ಯರು ಮತ್ತು ಲಕ್ಷ ಜನಕ್ಕೆ ಒಬ್ಬ ಶಸ್ತ್ರಚಿಕಿತ್ಸಕ ಮಾತ್ರ. ರೋಗಿಗಳು ಮತ್ತು ವೈದ್ಯರ ಸಂಖ್ಯೆಯಲ್ಲಿ ಹೀಗೆ ಅಜಗಜಾಂತರ ವ್ಯಾತಾಸಲಿರುವುದರಿಂದ ಇರುವ ವೈದ್ಯರು ಮತ್ತು ಶಸ್ತ್ರಚಿಕಿತ್ಸಕರಿಗೆ ಅತಿಹೆಚ್ಚು ಬೇಡಿಕೆ ಇದೆ. ಇತ್ತು ಸರ್ಕಾರ ಆಸ್ಪತ್ರೆಗಳಲ್ಲಿ ಹೇಳಿಕೊಳ್ಳಬಹುದಾದಂತಹ ಗುಣಮಟ್ಟದ ಚಿಕಿತ್ಸೆ ಲಭ್ಯವಿಲ್ಲದೇ, ಸಣ್ಣ-ಪುಟ್ಟ ಕಾಯಿಲೆಗಳಿಗೆ ಮಾತ್ರ ಅಲ್ಲಿ ತಪಾಸಣೆ ಮತ್ತು ಚಿಕಿತ್ಸೆ ಮಾಡಿಸಲು ಸಾಧ್ಯ ಎನ್ನುವ ಪರಿಸ್ಥಿತಿ ಇರುವುದರಿಂದ ಗಂಭೀರ ಪರಿಸ್ಥಿತಿಗಳಲ್ಲಿ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳ ಕಡೆ ಮುಖ ಮಾಡಬೇಕಾದೆ ರೋಗಿಗಳ ಪರಿಸ್ಥಿತಿಯಾಗಿದೆ. ಇದರ ಲಾಭ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗಳು ತಮ್ಮ ಸೇವೆಗೆ ಅತಿಹೆಚ್ಚಿನ ಶುಲ್ಕ ವಿಧಿಸುವ ಮೂಲಕ, ಇದನ್ನೇ ಹಣ ಮಾಡುವ ಒಂದು ದೂಡು ದಂಧೆಯನ್ನಾಗಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.

ಈ ಎಲ್ಲ ಕಾರಣಕ್ಕೆ ಗುಣಮಟ್ಟದ ತಪಾಸಣೆ ಮತ್ತು ಚಿಕಿತ್ಸೆಗಳೆರುವುದು ಕೇವಲ ಉಳ್ಳವರಿಗೆ ಮಾತ್ರ ಅನ್ನುವ ಸ್ಥಿತಿ ಹೆಚ್ಚುಕೊಂಡು ಇಡೀ ದೇಶದಲ್ಲಿಯೇ ನಿರ್ಮಾಣವಾಗಿದೆ. ಇದರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹೆಚ್ಚಾಗಿ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಸೌಲಭ್ಯಗಳಿವೆ, ದೊಡ್ಡ-ದೊಡ್ಡ ತಪಾಸಣೆ ಮತ್ತು ಶಸ್ತ್ರಿಕೆಗಳನ್ನೂ ಮಾಡುತ್ತಿದ್ದೇವೆ ಎಂದು ಅಧಿಕಾರದಲ್ಲಿರುವರು ಆಗಾಗ ಪಶ್ಮಿಕಾ ಹೇಳಿಕೆಗಳನ್ನು ನೀಡುವ ಮೂಲಕ ಪ್ರಜಾರ ಪಡೆಯುತ್ತಾದರೂ, ಆಸ್ಪತ್ರೆಗಳಿಗೆ ಹೋದಾಗ ಅಲ್ಲಿಯ ವಾಸ್ತವತೆಯೇ ಬೇರೆಯಾಗಿರುತ್ತದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಭರವಸೆಯ ಸೇವೆ/ಚಿಕಿತ್ಸೆ ಇಲ್ಲದಿರುವುದು, ಅಲ್ಲಿಯ ವೈದ್ಯರು ಮತ್ತು ಅರೆವೈದ್ಯಕ್ಕೀಯ ಸಿಬ್ಬಂದಿಗಳು ಕೇವಲ ಸರ್ಕಾರ ನೀಡುವ ಸಂಬಳವನ್ನು ಎಚ್ಚಿಸುತ್ತಾ ರೋಗಿಗಳ ಸ್ಥಿತಿ-ಗತಿಯ ಬಗ್ಗೆ ಮರುಕಟಪಟ್ಟುಕೊಳ್ಳಬೇ ಅತ್ಯಂತ ನಿಷ್ಠಾಳಜಿಯಿಂದ ವರ್ತಿಸುವುದರಿಂದ, ಜೀವ ಉಳಿದರೆ ಸಾಕು, ಅಲ್ಲಿಯ ಅವ್ಯವಸ್ಥೆಯ ಸಹವಾಸವೇ ಬೇಡ ಎಂದು ಯೋಚಿಸುವ ಎಷ್ಟೂ ಜನ/ರೋಗಿಗಳು ಆ ಕಡೆ ಸುಳಿಯುವುದೂ ಇಲ್ಲ. ಖಾಸಗಿ ಆಸ್ಪತ್ರೆಗಳು ಈ ಪರಿಸ್ಥಿತಿ ಹಾಗೂ ಜನರ ಯೋಚನೆಯ ಲಾಭ ಪಡೆಯುತ್ತಿದ್ದು, ತಮ್ಮ ಸೇವೆಗೆ ಅತಿಹಚ್ಚು ಶುಲ್ಕ, ವಿಧಿಸುವ ಜೊತೆಗೆ ಬೇಕಾದ-ಬೇಡವಾದ ಜೈವಧಿಗಳು ಹಾಗೂ ತಪಾಸಣಾ ಪರೀಕ್ಷೆಗಳನ್ನು ಬರೆದು ಜನರ ರಕ್ತ ಹೀರುತ್ತಿದೆ. ಒಬ್ಬ ರೋಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದನೆ/ಳಿಂದರೆ, ಬಿಲ್ರ್ ಕೊಂಟರ್ನಲ್ಲಿ ಹಣ ತುಂಬಿ-ತುಂಬಿ, ಗಳಿಸಿರುವ-ಲಾಳಿಸಿರುವ ಹಣ ಕಳೆದುಕೊಂಡು ಆ ಕುಟುಂಬದ ಉಳಿದವರು ದೃಂಬಿಕವಾಗಿ ಹಾಗೂ ಮಾನಸಿಕವಾಗಿ ರೋಗಿಗಳಾಗಿ ಬದಲಾಗಿರುತ್ತಾರೆ. ಒಬ್ಬ ಸರ್ಕಾರಿ ಅಥವಾ ಖಾಸಗಿ ನೌಕರ 40 ವರ್ಷ ಕಟ್ಟಪಟ್ಟ ದುಡಿದು ಒಂದಪ್ಪು ಆಸ್ತಿ-ಹಣ ಸಂಪಾದನೆ ಮಾಡಿದ್ದರೆ, ಅದೇ ಕುಟುಂಬದ ಯಾರಾದರು ಪ್ರಮುಖರು ಖಾಸಗಿ ಆಸ್ಪತ್ರೆಗೆ ಗಂಭೀರ ಕಾಯಿಲೆಯ ಚಿಕಿತ್ಸೆಗಂಡು ದುರದ್ವಷ್ಟವಾತ್ ದಾಖಲಾದರೆ ಕೇವಲ ಒಂದು ಒಂದು ವರ್ಷದಲ್ಲಿ ಅವರ 40 ವರ್ಷದ ಉಳಿತಾಯವನ್ನು ನುಂಗಿ-ನೀರುಕುಡಿದುಬಿಡುತ್ತವೆ(ದೇಶದಲ್ಲಿ ಈ ರೀತಿಯ ಪರಿಸ್ಥಿತಿ ಇರೋದಕ್ಕೂ ಆರೋಗ್ಯ ವಿಮೆಗೆ ಬೇಡಿಕೆ ಬಂದಿರುವುದು. ಜನ ತಮಗೆ ಇಷ್ಟವಿಲ್ಲದಿದ್ದರೂ ಸಂಭಾವ್ಯ ಪರಿಸ್ಥಿತಿಗೆ ಹೆದರಿ ಪ್ರತಿ ವರ್ಷ ಹತ್ತಾರು ಸಾವಿರ ರೂಪಗಳನ್ನು ವಿಮಾ ಕಂಪನಿಗಳ ಪಾಲುಮಾಡುತ್ತಿದ್ದಾರೆ). ಭಾರತದ ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿ, ಖಾಸಗಿ ಆಸ್ಪತ್ರೆಗಳ ಲೂಟಿ, ಜೈವಧಿ ಕಂಪನಿಗಳ ಲಾಭಿ ಒಂದುಕೊಂಡು ಬಸೆದುಕೊಂಡು ಒಂದು ಮಾಫಿಯಾ ರೀತಿಯಲ್ಲಿ ಬೆಳೆದುನಿಂತಿದೆ. ಆದರೆ ಸರ್ಕಾರ ಮಾತ್ರ ಈ ಬಗ್ಗೆ ಗಂಭೀರವಾಗಿ ಚಿಂತಿಸದೇ, ಲೂಟಿಗೆ ಕಡಿವಾಣ ಹಾಕುವ ಕರಿಣ ಕಾನೂನನ್ನೂ ಜಾರಿಗೊಳಿಸದೇ ಜಾಣಕುರುತೆನ ಪ್ರದರ್ಶಿಸುತ್ತಿರುವು ದುರದ್ವಷ್ಟಕರ(ತಾತಾ ಗಳಿಸಿದ್ದು ಮೊಮ್ಮೆಕ್ಕಳಿಗೆ ಅನ್ನೂ ಹಳೆಯ ಗಾದೆಯಂತೆ, ನಾವು-ನೀವೂ ಗಳಿಸಿದ್ದು ವೈದ್ಯರ ಬಾಯಿಗೆ ಅನ್ನೂ ಹೊಸ ಗಾದೆ ಬರಬಹುದು).

ಪರ್ಯಾಯ ಚಿಕಿತ್ಸಾ ಪದ್ಧತಿಗಳಿಗೆ ಸೇವಾ ಅವಕಾಶ ಅಗತ್ಯ:

ಈ ಎಲ್ಲವನ್ನೂ ನೋಡಿ ಇತ್ತು ವೈದ್ಯರು ಮತ್ತು ರೋಗಿಗಳ ಸಂಖ್ಯೆ ವಿಚಾರಕ್ಕೆ ಬಂದಾಗ, ಮೇಲೆ ಹೇಳಿರುವ ಅಂಕಿ-ಅಂಶಗಳಲ್ಲಿ ಸುಧಾರಣೆಗೆ ತರಲು ಹತ್ತಾರು ವರ್ಷಗಳೇ ಬೇಕಾಗಬಹುದು, ಇನ್ನು ಸುಧಾರಣೆ ಎಂದು ಭಾವಿಸುವವ್ಯವರ್ಲೀ ಜನಸಂಖ್ಯೆ ಇನ್ನೂ ಎಲ್ಲಿಗೆ ಬಂದು ತಲುಪುತ್ತೂ ಗೊತ್ತಿಲ್ಲ. ಹಾಗಾಗಿ ಅಲೋಪತಿ ವೈದ್ಯ ಪದ್ಧತಿಯನ್ನೇ ನಂಬಿಕೊಂಡು ದೇಶದ ಆರೋಗ್ಯ ಪರಿಸ್ಥಿತಿಯನ್ನು ಸುಧಾರಿಸುತ್ತೇವೆ ಅನ್ನೂದು ನಂಬಲಸಾಧ್ಯ ಸಂಗತಿ. 140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ, ಇರುವ ವೈದ್ಯರನ್ನೇ ನೆಚ್ಚಿ ನಾವು ಕೂನಲ್ಲಿ ನಿಲ್ತಿಗೆ ಅಂದೆ, ಕನಿಷ್ಠ ವೈದ್ಯನ ಮುಖವನ್ನೂ ನೋಡಿದೇ ಲಕ್ಷಣತರ ಜನ ಚಿಕಿತ್ಸೆ ಇಲ್ಲದೇ ಸತ್ತುಹೋಗಬಹುದು.

ಈ ಎಲ್ಲಾ ಪರಿಸ್ಥಿತಿ ಅವಲೋಕಿಸಿದಾಗ ಆಯುವೇದದ ವೈದ್ಯ ಪದ್ಧತಿಯ ಶಲ್ಯ ಮತ್ತು ಶಲಾಕದಲ್ಲಿ (ಶಸ್ತ್ರಿಯಾ ಪದ್ಧತಿ) ಸಾಂತಕೋತ್ತರ ವೈದ್ಯ ಪದವಿ ಪೂರ್ವಸಿದವರಿಗೆ ಸೆಂಟ್ರಲ್ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ (ಸಿಸಿಬಿಎಂ) ಒಂದಪ್ಪು ಸಾಮಾನ್ಯ ಶಸ್ತ್ರಿಯಾ ಚಿಕಿತ್ಸೆಗಳನ್ನು ಮಾಡಲು ಅವಕಾಶ ಮಾಡಿರುವುದು ತಪ್ಪೇನೂ ಅಲ್ಲ. ಹಾಗೆ ನೋಡಿದರೆ ಇಂಗ್ಲೀಷ್ ಮೆಡಿಸಿನ್ ಎಂದು ಕರೆಯುವ ಅಲೋಪತಿ ವೈದ್ಯಪದ್ಧತಿ ಬರುವುದಕ್ಕಿಂತ ನೂರಾರು ವರ್ಷಗಳ ಹಿಂದೆಯೇ ಆಯುವೇದ, ಹೋಮಿಯೋಪತಿ, ಸಿದ್ದ, ಯುನಾನಿಯಂತಹ ಅನೇಕ ವೈದ್ಯ ಪದ್ಧತಿಗಳು ಜನ್ಮ ತಾಳಿವೆ. ಸಾವಿರಾರು ವರ್ಷಗಳ ಹಿಂದಿನಿಂದಲೂ ಭಾರತದ ನಮ್ಮ ಆಯುವೇದ ಜನರ ಆರೋಗ್ಯ ಕಾಷಾದಿಕೊಂಡುಬರುತ್ತಿದೆ.

ಇಷ್ಟೆಲ್ಲಾ ಇದ್ದು, ಆಯುವೇದದಂತಹ ವೈದ್ಯಪದ್ಧತಿಯವರಿಗೆ(ಅದೂ ಶಲ್ಯ ಮತ್ತು ಶಲಾಕದಲ್ಲಿ ಸಾಂತಕೋತ್ತರ ಪದವಿ ಮಾಡಿದವರು) ಸಾಮಾನ್ಯ ಶಸ್ತ್ರಿಯಾ ಚಿಕಿತ್ಸೆಗಳನ್ನು ಮಾಡಲು ಅವಕಾಶ ಮಾಡಿಕೊಡುವ ಸರ್ಕಾರದ ನಿರ್ದಾರವನ್ನು ಭಾರತೀಯ ವೈದ್ಯಕೆಯಿಂದ ಸಂಭಾವ್ಯಾಸಿಸಿದ್ದು ಮೆಡಿಕಲ್ ಅಸೆಸ್‌ಮೆಂಟ್ ಅನೇಕ ವೈದ್ಯ ಪದ್ಧತಿಗಳು ಜನ್ಮ ತಾಳಿವೆ. "ಯಾವ ವೈದ್ಯನೇ ಆಗಿರಲೆ ಅಥವಾ ಶಸ್ತ್ರಿಯಾ ಕನೆ ಆಗಲಿ Practice ಮಾಡುತ್ತಾ-ಮಾಡುತ್ತಾನೇ ತನ್ನ ಚಿಕಿತ್ಸಾ ಜಾಣನ ಮತ್ತು ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವುದು. ಬೇರೆ ವೈದ್ಯಕೆಯ ಪದ್ಧತಿಯವರಿಗೆ ಅವಕಾಶಗಳನ್ನು ಮಾಡಿಕೊಂಡು, ಅವರೂ ತಮ್ಮ ಕ್ಷೇತ್ರದಲ್ಲಿ ಮುಂದೆ ಬರಲು ಅವಕಾಶವಾಗುವ ಜೊತೆಗೆ ಜನಸಾಮಾನ್ಯರಿಗೆ ಚಿಕಿತ್ಸೆ ಇನ್ನೂಮುಷ ಹತ್ತಿರವಾಗಿ ಕೈಗೆಟಕುವಂತಾಗುತ್ತೆ(ಅವಕಾಶ ನೀಡುತ್ತಿರುವುದು ಸಣ್ಣ ಮತ್ತು ಸಾಮಾನ್ಯ ಚಿಕಿತ್ಸೆಗಳಿಗೆ, ಅತ್ಯಾಧುನಿಕ ಚಿಕಿತ್ಸಾ ಸಾಧನ ಮತ್ತು ಪರಿಣಿತಿ ಬಯಸುವ ಗಂಭೀರ ಚಿಕಿತ್ಸೆಗಳಿಗಲ್ಲ). ಹೀಗೆ ಯೋಚಿಸುವ ಬದಲು, ಎಲ್ಲವನ್ನೂ ನಾವೇ ಮಾಡುತ್ತೇವೆ, ಬೇರೆಯವರಿಗೆ ಅವಕಾಶ ಮಾಡಿಕೊಡಬೇಡಿ, ರೋಗಿಗಳಿಗೆ ಅದ್ವೈ ತೊಂದರೆಯಾಗಲಿ, ನಮ್ಮ ಅಲೋಪತಿನೇ ಶೇಷ,

ಉಳಿದದ್ದಲ್ಲಾ ಕನಿಷ್ಠ. ಎನ್ನುವ ರೀತಿ ವರ್ತಿಸುವುದು ಮತ್ತು ಆ ಬಗೆಯ ಮನೋಭಾವದ ಪ್ರೌತ್ಪಂಥಕ್ಕೆ ಅವಕಾಶ ಮಾಡಿಕೊಡುವುದು ಸರಿಯಲ್ಲ. ಈ ಬಗೆಯ ಮಾತು-ನಡೆ ಎಕಸಾಮೃತೆಯ ಲಕ್ಷಣಗಳಿಂತೆ ತೋರುತ್ತವೆ". ಎಂದು ರಾಯಚೋರು ಜಿಲ್ಲೆ ಸಿರಪಾರ ತಾಲೂಕ ಆಸ್ಪತ್ರೆಯ ಆಯುಷ್ ವ್ಯಾಧಿಕಾರಿಯಾಗಿರುವ ಡಾ. ಸುನೀಲ್.ಕ.ಎಸ್ ಅಭಿಪ್ರಾಯಪಟ್ಟಿದಾಳ್ವರೆ.

ಉಪಸಂಹಾರ:

ರೋಗಿಯ ಸೇವೆಯೇ ನನ್ನ ಪ್ರಧಾನ ಮನೋಧರ್ಮ ಎಂದು ವ್ಯಾದ್ಯ ವಿದ್ಯಾರ್ಥಿ ಹಂತದಲ್ಲಿ ಪ್ರಮಾಣವಚನ ಸ್ವೀಕರಿಸುವ ಇವರು, ಅಗತ್ಯಲಿದ್ದಲ್ಲಿ ಅದೇ ರೋಗಿಯನ್ನ ಕಾಪಾಡಲು ಬೇರೆಯವರಿಗೂ ಅವಕಾಶ ಮಾಡಿಕೊಡಬೇಕೆಂದು ಕನಿಷ್ಠ ಮಾನವೀಯತೆ ತೋರಬೇಕಲ್ಲವೇ? ಭಾರತೀಯ ವ್ಯಾದ್ಯಕ್ಷೇತ್ರ ಸಂಘ ಹೀಗೆ ತಾನೇ ಪ್ರಧಾನ ಎಂದು ಸಾರಿಕೊಳ್ಳುವ ಅಧವಾ ಸುಧಾರಣೆಯ ಪ್ರತಿ ಹೊಸ್ತಿಲಲ್ಲಿ ಸರ್ಕಾರ ಮಟ್ಟದಲ್ಲಿ ಲಾಭಿ ಮಾಡುವ ಮನಸ್ಸಿತಿಯಿಂದ ಹೊರಬರದಿದ್ದರೆ ದೇಶದ ಆರೋಗ್ಯ ಕ್ಷೇತ್ರದ ಸ್ಥಿತಿ ಇನ್ನಷ್ಟು ಹದಗೆಟ್ಟು, ಲಕ್ಷ್ಯಂತರ ಜನ ಪರಿಪರಿಯಾಗಿ ಒದ್ದಾಡಿ ಸಾಯುವುದಂತೂ ಖಂಡಿತ. ಭಾರತೀಯ ವ್ಯಾದ್ಯ ಸಂಘವಾಗಲಿ ಅಧವಾ ಬೇರಾವುದೇ ಸಂಸ್ಥೆಯಾಗಲಿ ದೇಶ ಸೇವೆ ಮುಖ್ಯವಾಗೆಕು, ಕೇವಲ ತಮ್ಮ ಸದಸ್ಯರ ಹಳಿಗೆಯಲ್ಲ. ಆಧುನಿಕ ವ್ಯಾದ್ಯಪದ್ಧತಿಯೇ ಶ್ರೀಷ್ಟ. ಎಂದು ಕೋಟೆ ಕಟ್ಟಿಕೊಂಡು ಕುಲಿತಿರುವವರಿಂದಲೇ ಇಂದು ಆಯುರ್ವೇದ, ಯುನಾನಿ, ಹೊಲಿಯಾರೋಪತಿ, ಯೋಗವಿಜ್ಞಾನದಂತ ಅನೇಕ ಸಾಂಪ್ರದಾಯಿಕ ವ್ಯಾದ್ಯಪದ್ಧತಿಗಳು ಹಿಂದುಭೇದ ಜೊತೆಗೆ ಹೆಚ್ಚಿನ ಅನುದಾನ-ಪ್ರೌತ್ಪಂಥಗಳಿಲ್ಲದೇ ತಮ್ಮ ಸಂಶೋಧನಾ ಕೇಂದ್ರಗಳ ಬಾಗಿಲು ಮುಚ್ಚಿ ಕುಲಿತಿವೆ. ಇನ್ನೂ ಸ್ವಲ್ಪ ದಿನ ಹೀಗೆ ಬಿಟ್ಟರೆ, ಇತಿಹಾಸದ ಪುಸ್ತಕಗಳಲ್ಲಿ ಈ ರೀತಿಯ ವ್ಯಾದ್ಯಪದ್ಧತಿಯೊಂದಿತ್ತು ಎಂದು ಒದಿ ತಿಳಿಯಬೇಕಾದ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಅಲೋಪತಿಯೇ ಶ್ರೀಷ್ಟ. ಎಂದು ಸಾರುತ್ತು, ಬೇರೆ ವ್ಯಾದ್ಯ ಪದ್ಧತಿಗಳ ಬಳಿಪರಿಗೆ ಕಡೆವಾಣ ಹಾಕುವ ಯಾವುದೇ ಸಂಘ-ಸಂಸ್ಥೆಯಾಗಿರಲಿ, ಅಂಥವರ ಮನಸ್ಸಿತಿ ಮತ್ತು ಸಾಮಾಜಿಕ ವಿರುದ್ಧ ಹೋರಾಡಲು ಉಳಿದ ವ್ಯಾದ್ಯ ಪದ್ಧತಿಯವರೂ ತಮ್ಮ-ತಮ್ಮ ಪ್ರಧಾನ ಸಂಸ್ಥೆಗಳ ಮೂಲಕ ಒಕ್ಕೂರಲಿನ ಧ್ವನಿ ಎತ್ತಬೇಕಿದೆ, ದೇಶದ ಆರೋಗ್ಯ ಕ್ಷೇತ್ರದ ಸುಧಾರಣೆಗೆ ನಮ್ಮುದೂ ಪಾಲಿದೆ ಎಂಬ ಗಟ್ಟಿತನ ತೋರಬೇಕಿದೆ.

ಗ್ರಂಥಸೂಚಿ:

- 1) 'ದ ಹಿಂದೂ' ದಿನಪತ್ರಿಕೆ ಲೇಖನ: "Surgery by Ayurveda students | IMA demands withdrawal of amendments" - November 24, 2020
- 2) 'ದ ಪ್ರಿಯಂತ್ರ' ಅಂತರ್ಜಾಲ ಲೇಖನ: "No point mixing all in one — IMA to fight govt move to allow Ayurveda doctors to do surgery" - December 8, 2020
- 3) 'ದ ಎಕನಾಮಿಕ್ ಟ್ರೇನ್ಸ್' ಲೇಖನ: "Khichdificationn of medical education, practice: IMA on surgery nod for Ayurveda" - November 24, 2020